



ಸ್ಯಾಟ್ ಸ್ಪೂನ್ ಬಂದಿದೆ. ನಿಮ್ಮ ನಾಲಿಗೆಯ ರುಚಿಮೊಗ್ಗುಗಳನ್ನು ಅಳಿದು ನಿಮಗೆ ಎಷ್ಟು ಸೋಡಿಯಂ ಬೇಕು ಎಂದು ನಿರ್ಧರಿಸಿ, ನಿಮಗೆ ಅಧಿಕ ರಕ್ತದೊತ್ತಡ ಬರದಂತೆ ತಡೆಯುವ ವೈದ್ಯ ಈ ಸ್ಪೂನ್. ನೀವು ಮಾಡುವುದು ಇಷ್ಟೇ, ಎಲ್ಲಾ ಆಹಾರಗಳಲ್ಲಿ ಆ ಚಮಚವನ್ನು ಅಡ್ಡಬೇಕು.

ಹಾಗೇ ನೀವು ಮನೆಯಲ್ಲಿ ಕೊಳಕು ವಾಸನೆ ಎಬ್ಬಿಸಿಕೊಂಡು ಮಾಲಿನ್ಯ ಉಂಟು ಮಾಡುವಿರಾದರೆ 'ಮಿ ಹೈ ಏರ್ ಪ್ಯೂರಿಫೈಯರ್' ವಾತಾವರಣದ ಗುಣಮಟ್ಟದ ಕಡೆ ನೋಡುವಂತೆ ಎಚ್ಚರಿಸುತ್ತದೆ. ಕಿಟಕಿ ತೆರೆದು ತಾಜಾ ಗಾಳಿ ಬಿಡುವಂತೆಯೂ ಸ್ಯಾಟ್‌ಫೋನ್‌ಗೆ ಸಂಪರ್ಕಗೊಂಡ ಈ ಪ್ಯೂರಿಫೈಯರ್ ಆದೇಶ ನೀಡುತ್ತದೆ.

ನಿಮಗೆ ನಿರ್ಜಲೀಕರಣವಾಗಿದೆಯೇ ಎಂದು ಗಮನವಿಟ್ಟು ನೋಡುವ 'ಸಿಸ್ಟೋ ಸ್ಯಾಟ್‌' ನೀರಿನ ಬಾಟಲ್‌ಗಳು ಒಂದೆಡೆಯಾದರೆ, ನಿಮಗೆ ಸುಖನಿದ್ರೆ ಭರಿಸುವಂತಹ ಹಾಸಿಗೆಗಳೂ ಬಂದಿವೆ. 'ಸ್ಲೀಪ್ ಅಕ್ವಿಯಾ'ದಿಂದ ಮುಕ್ತಿ ಕೊಡುವ ದಿಂಬುಗಳು ಲಗ್ನಿಯಿಟ್ಟಿವೆ.

ಇವೆಲ್ಲ ಕೇಳುವಾಗ ತಮಾಷೆ ಎನಿಸಬಹುದು. ಆದರೆ ಹಳೆಯ ಇಂಗ್ಲಿಷ್ ಚಲನಚಿತ್ರಗಳಲ್ಲಿ ಮೂಡಿಬಂದ ಕಲ್ಪನೆಗಳೆಲ್ಲ ಇದೀಗ ಸಾಕಾರಗೊಂಡಿವೆ. ಉದಾಹರಣೆಗೆ ನಿಮ್ಮ ವೈದ್ಯರು ನಿಮಗೆ ಯಾವುದೋ ಕಾಯಿಲೆಗೆ ಔಷಧದ ಚೇಟಿ ಬರೆದುಕೊಡುತ್ತಾರೆ ಎಂದುಕೊಳ್ಳಿ. ವಯಸ್ಸಾದವರೋ, ಮರೆಗುಳಿಗಳೋ ಆಗಿದ್ದರೆ ಒಮ್ಮೊಮ್ಮೆ ಮಾತೃಗಳನ್ನು ತೆಗೆದುಕೊಳ್ಳಲು ಮರೆತುಬಿಡುವುದು, ಇಲ್ಲ ಓವರ್‌ಡೋಸ್ ಆಗಿಬಿಡುವುದು ಸಾಮಾನ್ಯ. ಆದರೆ ಇನ್‌ಹೇಲರ್ ಇಂತಹ ಅವಾಂತರಗಳನ್ನೆಲ್ಲ ತಡೆಯುತ್ತದೆ. ಈ ಮಾಹಿತಿಗಳನ್ನು ತನ್ನ ಕ್ಲೌಡ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಈ ಇನ್‌ಹೇಲರ್ ಬಾಯಿಯನ್ನು ಮೂಸಿ ಓವರ್ ಡೋಸ್ ಆಗಿದೆಯೇ ಅಥವಾ ಸಮಯಕ್ಕೆ ಸರಿಯಾಗಿ ಮಾತೃ ತೆಗೆದುಕೊಂಡಿಲ್ಲವೆ ಎಂಬುದನ್ನು ಕರಾರುವಾಕಾಗಿ ಹೇಳಿ ಎಚ್ಚರಿಸುತ್ತದೆ.

ಕೂ ಎಂಬ ಸಾಧನವಂತೂ ಒಂದು ಮಿನಿ ಪ್ರಯೋಗಾಲಯವಿದ್ದ ಹಾಗೆ. ನಿಮ್ಮ ಒಂದು ಹನಿ ರಕ್ತ ಅಥವಾ ಎಂಜಲು ಅಥವಾ ಮೂಗಿನಲ್ಲಿರುವ ತೇವಾಂಶ ಹಾಕಿದರೆ ಸಾಕು. ಕೆಲವು ಹಾರ್ಮೋನ್‌ಗಳು, ವಿಟಮಿನ್ ಡಿ, ಫಲವಂತಿಕೆ ಮುಟ್ಟು ಎಲ್ಲವನ್ನೂ ಹೇಳುತ್ತದೆ. ಈ ಮಾಹಿತಿಗಳು ಮೊಬೈಲ್ ಸಾಧನದಲ್ಲಿ ಸಂಗ್ರಹವಾಗುತ್ತವೆ.

ಸಂಧಿಲಿನ್
SANDHILIN ಸಂಧಿಲಿನ್

ಗಂಟು ನೋವು,
ಬೆನ್ನು ನೋವು,
ಮಾಂಸ ಖಂಡಗಳ ಸೆಳೆತ,
ನರ, ವಾತ ಸಂಬಂಧಿ

ನೋವಿಗೆ
ಶೀಘ್ರ
ಪರಿಣಾಮಕಾರಿ



- ◆ ಬೆಡ್ಡು ರಹಿತ 'ಸಂಧಿಲಿನ್' ಎಫ್‌ಟಿಎಸ್‌ಸಿ ಆಯುರ್ವೇದದ ಋಷಿಮನಿಪ್ರಣೀತ ಶಾಸ್ತ್ರೋಕ್ತವಾಗಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ತಯಾರಿಸಲಾಗಿದೆ.
- ◆ ಇದು ಗಂಟುನೋವು, ಬೆನ್ನುನೋವು, ಉಳುಕು, ಮಾಂಸ ಖಂಡಗಳ ಸೆಳೆತ, ನರ, ವಾತ ಸಂಬಂಧಿ ನೋವುಗಳಿಗೆ ಪರಿಣಾಮಕಾರಿ.
- ◆ ತ್ವಚೆಗೆ ಹಿತಕರವಾಗಿದ್ದು ಚರ್ಮ ಅಥವಾ ಬಟ್ಟೆಯ ಮೇಲೆ ಯಾವುದೇ ಬೆಡ್ಡು, ಕಲೆಗಳು ಉಂಟಾಗುವುದಿಲ್ಲ.

ತಯಾರಕರು



ISO / GMP CERTIFIED

ಶ್ರೀ ಧರ್ಮಸ್ಥಳ

ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ
ಕುತ್ವಾಡಿ - 574 118, ಉಡುಪಿ ಜಿಲ್ಲೆ, ಕರ್ನಾಟಕ
Ph / Fax: 0820 - 2520852
Email: sdmaph@gmail.com

ಇದು 'SDM ಆಯುರ್ವೇದ ಫಾರ್ಮಸಿ'ಯ ಉತ್ಪನ್ನ ಗುಣಮಟ್ಟದ ಉತ್ಪನ್ನ